



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ವಿಶೇಷ ರಾಜ್ಯ ಪತ್ರಿಕೆ

ಭಾಗ - ೩ Part - III	ಬೆಂಗಳೂರು, ಬುಧವಾರ, ೨೮, ಏಪ್ರಿಲ್, ೨೦೨೧ (ವೈಶಾಖ, ೦೮, ಶಕವರ್ಷ, ೧೯೪೩) BENGALURU, WEDNESDAY, 28, APRIL, 2021 (VAISHAKHA, 08, SHAKAVARSHA, 1943)	ನಂ. ೪೯೨ No. 492
-----------------------	---	--------------------

ಕರ್ನಾಟಕ ಸರ್ಕಾರ

ಅಧಿಸೂಚನೆ

**ಸಂಖ್ಯೆ:ನಅಇ 73 ಎಂಎಲ್ಆರ್ 2021(13), ಬೆಂಗಳೂರು, ದಿನಾಂಕ 27/04/2021.**

ಕರ್ನಾಟಕ ಪುರಸಭೆ ಕಾಯ್ದೆ 1964ರ ಕಲಂ 11 ರನ್ವಯ (Karnataka Act 22 of 1964) ಹಾಗೂ ಸರ್ಕಾರದ ಅಧಿಸೂಚನೆ ಸಂಖ್ಯೆ: ಸಂವ್ಯಶಾಇ 13 ಶಾಸನ 2012, ಬೆಂಗಳೂರು, ದಿನಾಂಕ 30/08/2012 (Karnataka Act No. 32 of 2012) ರನ್ವಯ ಹಾಗೂ ಸರ್ಕಾರದ ಮಾರ್ಗಸೂಚಿ ಸಂಖ್ಯೆ:ನಅಇ 240 ಎಂಎಲ್ಆರ್ 2013, ದಿನಾಂಕ 18/12/2013 ಹಾಗೂ ತಿದ್ದುಪಡಿ ಆದೇಶ ಸಂಖ್ಯೆ:ನಅಇ 21 ಎಂಎಲ್ಆರ್ 2016, ದಿನಾಂಕ 09/02/2016ರಲ್ಲಿ ಸ್ಪಷ್ಟಪಡಿಸಿರುವಂತೆ, ಸರ್ಕಾರವು ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ 2011ರ ಜನಗಣತಿಯನ್ನಾಧರಿಸಿ, **ಬೆಳಗಾವಿ ಜಿಲ್ಲೆಯ ನಾಗನೂರ ಪಟ್ಟಣ ಪಂಚಾಯಿತಿಗೆ** ವಾರ್ಡುವಾರು ಕರಡು ಮೀಸಲಾತಿಯನ್ನು ಪ್ರಕಟಿಸಲಾಗಿದೆ.

1. **ನಾಗನೂರ ಪಟ್ಟಣ ಪಂಚಾಯಿತಿ ವಾರ್ಡುಗಳ ಸಂಖ್ಯೆ: 17 (ಹದಿನೇಳು)**
2. ಪ್ರತಿ ವಾರ್ಡಿಗೆ ತಲಾ ಒಂದು ಸ್ಥಾನವನ್ನು ಮೀಸಲಿಡಲಾಗಿದೆ.
3. ಪ್ರತಿ ವಾರ್ಡಿಗೆ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಹಿಂದುಳಿದ ವರ್ಗ/ ಸಾಮಾನ್ಯ ಸ್ಥಾನವನ್ನು ಮತ್ತು ಆಯಾ ವರ್ಗದ ಮಹಿಳೆಯರ ಸ್ಥಾನವನ್ನು ಅನುಬಂಧದ ಕಲಂ 3 ರಲ್ಲಿ ನಿಗದಿಪಡಿಸಿದೆ.

ಈ ಅಧಿಸೂಚನೆಯ ಮೂಲಕ **ನಾಗನೂರ ಪಟ್ಟಣ ಪಂಚಾಯಿತಿ** ವಾರ್ಡುಗಳಿಗೆ ಕರಡು ಮೀಸಲಾತಿಯನ್ನು ಸಾರ್ವಜನಿಕರ ಅವಗಾಹನಗಾಗಿ ಪ್ರಕಟಿಸಲಾಗಿದೆ. ಈ ಅಧಿಸೂಚನೆಯನ್ನು ಸರ್ಕಾರಿ ರಾಜ್ಯ ಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ 7 ದಿನಗಳ ತರುವಾಯ ಪರಿಗಣನೆಗೆ ತೆಗೆದುಕೊಳ್ಳಲಾಗುವುದು. ಈ ಅಧಿಸೂಚನೆಗೆ ಸಂಬಂಧಿಸಿದಂತೆ ಯಾವುದೇ ಸಲಹೆ/ಆಕ್ಷೇಪಣೆಯನ್ನು ಸಲ್ಲಿಸಲು ಇಚ್ಛಿಸುವ ವ್ಯಕ್ತಿಗಳು ಅದನ್ನು ಲಿಖಿತದಲ್ಲಿ ಕಾರಣ ಸಹಿತವಾಗಿ ದಾಖಲೆಗಳೊಂದಿಗೆ ನಿಗದಿತ ದಿನಾಂಕಕ್ಕೆ ಮೊದಲು **ಜಿಲ್ಲಾಧಿಕಾರಿ, ಬೆಳಗಾವಿ ಜಿಲ್ಲೆ** ಇವರಿಗೆ ಸಲ್ಲಿಸಬೇಕೆಂದು ಈ ಮೂಲಕ ಸೂಚಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ  
ಮತ್ತು ಅವರ ಹೆಸರಿನಲ್ಲಿ

(ಎ. ವಿಜಯಕುಮಾರ್)

ಸರ್ಕಾರದ ಅಧೀನ ಕಾರ್ಯದರ್ಶಿ  
ನಗರಾಭಿವೃದ್ಧಿ ಇಲಾಖೆ

**ಅಧಿಸೂಚನೆ ಸಂಖ್ಯೆ:ನಅಇ 73 ಎಂಎಲ್ಆರ್ 2021(13), ದಿನಾಂಕ 27/04/2021ರ ಅನುಬಂಧ  
ನಾಗನೂರ ಪಟ್ಟಣ ಪಂಚಾಯಿತಿ**

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ	ನಿಗದಿಪಡಿಸಲಾದ ಮೀಸಲಾತಿ
1	2	3
1	1	ಪರಿಶಿಷ್ಟ ಪಂಗಡ
2	2	ಹಿಂದುಳಿದ ವರ್ಗ ಎ (ಮಹಿಳೆ)
3	3	ಸಾಮಾನ್ಯ
4	4	ಸಾಮಾನ್ಯ
5	5	ಪರಿಶಿಷ್ಟ ಜಾತಿ
6	6	ಪರಿಶಿಷ್ಟ ಜಾತಿ (ಮಹಿಳೆ)
7	7	ಸಾಮಾನ್ಯ (ಮಹಿಳೆ)
8	8	ಹಿಂದುಳಿದ ವರ್ಗ ಎ
9	9	ಹಿಂದುಳಿದ ವರ್ಗ ಎ (ಮಹಿಳೆ)
10	10	ಹಿಂದುಳಿದ ವರ್ಗ ಬಿ
11	11	ಸಾಮಾನ್ಯ (ಮಹಿಳೆ)
12	12	ಸಾಮಾನ್ಯ (ಮಹಿಳೆ)
13	13	ಸಾಮಾನ್ಯ (ಮಹಿಳೆ)
14	14	ಹಿಂದುಳಿದ ವರ್ಗ ಎ
15	15	ಸಾಮಾನ್ಯ
16	16	ಸಾಮಾನ್ಯ
17	17	ಸಾಮಾನ್ಯ

**(ಎ. ವಿಜಯಕುಮಾರ್)**  
ಸರ್ಕಾರದ ಅಧೀನ ಕಾರ್ಯದರ್ಶಿ  
ನಗರಾಭಿವೃದ್ಧಿ ಇಲಾಖೆ